



ಫೈಬರ್ ಇನಾಸೈಡ್



ಫೈನರ್ ಟಾಟಾಸೈಡ್

ಹೆಲ್ಪಿ ಹೊಟ್ಟೆ ಎಂದರೆ ಹೆಲ್ಪಿ ನೀವು.
ಮತ್ತು ಅದರ ಸುಸೂತ್ರ ಕಾರ್ಯಕ್ಕಾಗಿ ಆಹಾರದಲ್ಲಿ ಫೈಬರ್ ಅತ್ಯಗತ್ಯವಾಗಿದೆ.
ನ್ಯೂಟ್ರಿ ಚಾಯಿಸ್ ಹೈ-ಫೈಬರ್ ಡೈಜೆಸ್ಟಿವ್ ಬಿಸ್ಕಿಟ್ ಗಳಿಂದಾಗಿ
ನಿಮ್ಮ ದಿನಪ್ರತಿಯ ಫೈಬರ್ ಡೋಸ್ ಪಡೆಯಿರಿ.
ದಿನವನ್ನು ಆರಂಭಿಸಲು ಸ್ವಾಧಿಷ್ಟ ಸುಲಭ ವಿಧಾನ.
ಅಥವಾ ದಿನ ಮಧ್ಯಕ್ಕಾಗಿ ಸ್ನಾಕ್ ಆಗಿಯೂ ತಿನ್ನಿರಿ.
ಮತ್ತು ಇಡೀ ದಿನ ಫೈಬರ್-ಫೈನ್ ಆಗಿರಿ.



KUCH HEALTHY KHAO.

100% ಗ್ರಾಂ ಬಿಸ್ಕಿಟ್ ಗಳು 15-20% ರಷ್ಟು ತಿಳಾರಿಕ ಫೈನರಿನ ಆಹಾರ ಫೈಬರ್ ಪ್ರಮಾಣವನ್ನು ಹೊಂದಿವೆ.

